



91216

Reg. No.

--	--	--	--	--	--	--	--

III Semester M.Sc. Degree Examination, June/July - 2025

PSYCHOLOGY

Psychology for Life (Open Elective)

(CBCS Scheme)

Paper : 306

Time : 3 Hours

Maximum Marks : 70

Instructions to Candidates:

1. All Three parts are compulsory.
2. All answers must be written in Kannada and or English.

PART - A

ಭಾಗ-ಎ

Answer any Ten of the following questions.

(10×2=20)

1. Mention two branches of psychology.
ಮನೋವಿಜ್ಞಾನದ ಎರಡು ಶಾಖೆಗಳನ್ನು ಹೆಸರಿಸಿ.
2. Mention two myths and misconceptions of psychology.
ಮನೋವಿಜ್ಞಾನದ ಎರಡು ಮಿಥ್ಯಗಳು ಮತ್ತು ತಪ್ಪು ಗ್ರಹಿಕೆಗಳನ್ನು ಹೆಸರಿಸಿ.
3. What is effective communication?
ಪರಿಣಾಮಕಾರಿ ಸಂವಹನ ಎಂದರೇನು?
4. Mention any two impact of social pressure.
ಸಾಮಾಜಿಕ ಒತ್ತಡದ ಯಾವುದಾದರೂ ಎರಡು ಪರಿಣಾಮಗಳನ್ನು ಹೆಸರಿಸಿ.
5. Mention the types of learning.
ಕಲಿಕೆಯ ವಿಧಗಳನ್ನು ಹೆಸರಿಸಿ.
6. Mention any two methods for improving learning.
ಕಲಿಕೆಯನ್ನು ಹೆಚ್ಚಿಸುವ ಯಾವುದಾದರೂ ಎರಡು ವಿಧಾನಗಳನ್ನು ಹೆಸರಿಸಿ.
7. What is encoding and storage related to memory.
ಸ್ಮೃತಿಯಲ್ಲಿ ಶೇಖರಣೆ ಮತ್ತು ಸಂಗ್ರಹಣೆ ಎಂದರೇನು?
8. What is long-term memory?
ಧೀರ್ಘಕಾಲಿಕ ಸ್ಮೃತಿ ಎಂದರೇನು?
9. What is aptitude?
ಅಭಿಕ್ಷಮತೆ ಎಂದರೇನು?

[P.T.O.]



10. What is occupational stress?

ಔದ್ಯೋಗಿಕ ಒತ್ತಡ ಎಂದರೇನು?

11. Mention any two stressors in organizations?

ಸಂಘಟನೆಯ ಯಾವುದಾದರೂ ಎರಡು ಪ್ರತಿಬಲನಕಾರಕಗಳನ್ನು ಹೆಸರಿಸಿ.

12. What is work-life balance?

ವೃತ್ತಿ-ಜೀವನ ಸಮತೋಲನ ಎಂದರೇನು?

PART - B

ಭಾಗ-ಬಿ

Answer any Four of the following questions.

(4×5=20)

1. Explain the role of a psychologist.

ಮನೋವಿಜ್ಞಾನಿಗಳ ಪಾತ್ರವನ್ನು ವಿವರಿಸಿ.

2. Describe interpersonal communication.

ಅಂತರ ವೈಯಕ್ತಿಕ ಸಂವಹನವನ್ನು ವರ್ಣಿಸಿ.

3. Elaborate on forming impressions about others.

ಇತರರ ಬಗ್ಗೆ ಅಭಿಪ್ರಾಯ ಮೂಡುವಿಕೆಯನ್ನು ವಿಸ್ತಾರವಾಗಿ ಬರೆಯಿರಿ.

4. Discuss observational learning.

ಅವಲೋಕನ ಕಲಿಕೆಯನ್ನು ಚರ್ಚಿಸಿ.

5. Write a note on retrieval cues and retrieval tasks.

ಪುನಃಪ್ರಾಪ್ತಿ ಸುಳುಹುಗಳು ಮತ್ತು ಪುನಃಪ್ರಾಪ್ತಿ ಕಾರ್ಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ.

6. Explain the health issues related to stress.

ಒತ್ತಡಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳನ್ನು ವಿವರಿಸಿ.

PART - C

ಭಾಗ-ಸಿ

Answer any Three of the following questions.

(3×10=30)

1. Describe the goals of psychology.

ಮನೋವಿಜ್ಞಾನದ ಗುರಿಗಳನ್ನು ವರ್ಣಿಸಿ.

2. Discuss the problem of prejudice and discrimination.

ತಾರತಮ್ಯ ಮತ್ತು ಪೂರ್ವಾಗ್ರಹ ಸಮಸ್ಯೆಗಳನ್ನು ಚರ್ಚಿಸಿ.

3. Explain operant conditioning.

ಸಾಧಕ ಅನುಬಂಧನವನ್ನು ವಿವರಿಸಿ.

4. Elaborate on sensory memory, short term memory and working memory.

ಸಂವೇದನಾ ಸ್ಮೃತಿ ಅಲ್ಪಕಾಲಿಕ ಸ್ಮೃತಿ ಮತ್ತು ಕಾರ್ಯಾತ್ಮಕ ಸ್ಮೃತಿಯನ್ನು ವಿಸ್ತಾರವಾಗಿ ಬರೆಯಿರಿ.

5. Explain how to reduce the stress using coping methods.

ಹೊಂದಾಣಿಕಾ ತಂತ್ರಗಳನ್ನು ಬಳಸಿಕೊಂಡು ಒತ್ತಡವನ್ನು ಕಡಿಮೆ ಮಾಡುವುದು ಹೇಗೆ? ವಿವರಿಸಿ.